

## ವಿನೂತನ ಟೋಪಿ!

ಜನಸಾಮಾನ್ಯರು ಧರಿಸುವ 'ಟೋಪಿ'ಯು (ಟೊಪ್ಪಿ) ಬಹುಪಯೋಗಿ ಸಾಧನ ಎಂದರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ, ಚಿಕ್ಕ ಮಕ್ಕಳಿಂದ ಹಿಡಿದು, ವಯೋವೃದ್ಧರವರೆಗಿನ ಜನರು ಬೇರೆ ಬೇರೆ ಉದ್ದೇಶಕ್ಕಾಗಿ, ವಿಭಿನ್ನ ಕೆಲಸಗಳಿಗಾಗಿ ಟೋಪಿಯನ್ನು ಧರಿಸುತ್ತಾರೆ. ಹಾಗಂತ ಅವರೆಲ್ಲಾ ಉಪಯೋಗಿಸುವ ಟೋಪಿಗಳು ಒಂದೇ ಪ್ರಕಾರದ್ದು ಆಗಿರುವುದಿಲ್ಲ. ವಿಭಿನ್ನ ವಿನ್ಯಾಸದಲ್ಲಿ, ಬೇರೆ ಬೇರೆ ವಸ್ತುಗಳಿಂದಲೇ ಆ ಟೋಪಿಗಳು ಸಿದ್ಧಗೊಂಡಿರುತ್ತವೆ. ಅತೀ ಚಿಕ್ಕ ಮಕ್ಕಳಿಗೆ ಕಾಟನ್ ಬಟ್ಟೆಯಿಂದ, ಕಿವಿ ಮುಚ್ಚುವಂತಹ ಟೋಪಿಯನ್ನು ಧರಿಸುತ್ತಾರೆ. ಕೃಷಿಕರು ಅಡಿಕೆ ಹಾಳೆಯಿಂದ ಸಿದ್ಧಪಡಿಸಿದ ಕ್ಯಾಪ್‌ನ್ನು ಉಪಯೋಗಿಸುತ್ತಾರೆ. ಇನ್ನು ಬಿಸಿಲಿನ ರುಳಕ್ಕೆ ಧರಿಸುವ ಟೋಪಿಯು ಸಹ ಭಿನ್ನವಾಗಿರುತ್ತದೆ.

ಇಲ್ಲಿನ ಚಿತ್ರದಲ್ಲಿರುವ ಟೋಪಿಯನ್ನು ಸೂಕ್ಷ್ಮವಾಗಿ ನೋಡಿ. ಇದು ಸಹ ಭಿನ್ನವಾಗಿದ್ದು, ನೋಡಲು ಆಕರ್ಷಕವಾಗಿದೆ. ಈ ವಿನೂತನವಾದ ಟೋಪಿಯನ್ನು ತೆಂಗಿನ ಗರಿಯಿಂದ ನಾಜೂಕಾಗಿ ಹಣೆದು ಸಿದ್ಧಪಡಿಸಲಾಗಿದೆ. ಇದನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ಬಳಿಯ ತೂಕದಬೈಲನ್ ಕೃಷಿಕ ವೆಂಕಣ್ಣ ಸಿದ್ಧಪಡಿಸಿದ್ದಾರೆ.

—ಗಣಪತಿ ಹಾಸುರ, ಯಲ್ಲಾಪುರ



## ಹುಣಿಸೆ ಹುಳಿಪಾಡು

ಟೊಮ್ಮಾಟೊ ಹಣ್ಣು ಸಾಂಬಾರಿಗೆ ಬಂದ ನಂತರ ಹುಣಿಸೆ ಹಣ್ಣಿನ ಬಳಕೆ ಸ್ವಲ್ಪ ಕಡಿಮೆಯಾಗಿದೆ ಎನಿಸಿದರೂ ಅದು ತನ್ನ ಬೆಲೆಯನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಹುಣಿಸೆ ಇಲ್ಲದ ಪುಳಿಯೋಗರೆ ಉಂಟೇ? ಆದರೆ ಹುಣಿಸೆ ಬೆಳೆಯುವುದು, ಕೊಯ್ಲು ಮಾಡುವುದು ಸುಲಭವೇ?

ಬಿಸಿಲು ಕಾಲ ಪ್ರಾರಂಭವಾಗುತ್ತಿರುವಂತೆ ಹುಣಿಸೆ ಮರವು ಗೊಂಚಲು ಹಣ್ಣುಗಳನ್ನು ಬಿಡುತ್ತದೆ. ಈ ಚಿತ್ರದಲ್ಲಿ ಕಾಣುತ್ತಿರುವುದು ಶಿವಮೊಗ್ಗದ ಹಣೆಗೆರೆ ಕಟ್ಟಿ ಆಯನೂರು ರಸ್ತೆಯ ಬದಿಯ ಹುಣಿಸೆ ಮರ. ಮರದ ತುದಿಗೇರಿ ಹುಣಿಸೆ ಕೊಯ್ಲು ಮಾಡುತ್ತಿದ್ದ ಈ ವ್ಯಕ್ತಿಯನ್ನು ಕಂಡೆ. ಮರದ ತುದಿಯಲ್ಲಿ ಕೊಂಬೆಯ ಮೇಲೆ ಕುಳಿತ ಈ ವ್ಯಕ್ತಿ ಸಣ್ಣದೊಂದು ದೋಟಿಯಲ್ಲಿ ಹುಣಿಸೆ ಹಣ್ಣುಗಳನ್ನು ಕೆಳಗೆ ಬೀಳಿಸುತ್ತಿದ್ದಾರೆ. ಕೆಳಗೆ ಕುಳಿತ ಮಹಿಳೆಯಿದ್ದು ಹುಣಿಸೆ ಹಣ್ಣುಗಳನ್ನು ಆರಿಸುವ ಕಾಯಕ. ನಂತರ ಸಿಪ್ಪೆ ತೆಗೆಯುವುದು, ಬೀಜ ತೆಗೆಯುವುದು ಶುದ್ಧಗೊಳಿಸಿ ಮಾರುಕಟ್ಟೆಗೆ ಪೂರೈಸುವುದು. ಮಾರುಕಟ್ಟೆಗಳಲ್ಲಿ ಸುಲಭವಾಗಿ ಸಿಗುವ ಹುಣಿಸೆ ಹಣ್ಣಿನ ಹಿಂದೆ ಎಷ್ಟೆಲ್ಲ ಪರಿಶ್ರಮವಿದೆ ಎಂಬುದು ಮರದ ತುದಿಯಲ್ಲಿದ್ದ ಆ ವ್ಯಕ್ತಿಯನ್ನು ಕಂಡಾಗ ಗೊತ್ತಾಯಿತು.

—ಡಾ.ಎಸ್. ಶಿಶುಪಾಲ, ದಾವಣಗೆರೆ

